

ಇಂಟರ್‌ನೆಟ್‌ನಲ್ಲಿ ಕನ್ನಡ ಪುಸ್ತಕಗಳ ಮಾಹಿತಿ *

ಎಂ. ಎಸ್. ಶ್ರೀಧರ್


ಸಾರಾಂಶ: ಅಪಾರ ಮಾಹಿತಿಯ ಕಣಜವಾದ ಇಂಟರ್‌ನೆಟ್‌ನಲ್ಲಿ ಕನ್ನಡ ಪುಸ್ತಕಗಳ ವಿವರ ಮತ್ತು ಪೂರ್ಣಪಠ್ಯಗಳು ಅಲ್ಲಲ್ಲಿ ಲಭ್ಯವಿವೆಯಾದರೂ ಒಂದಕ್ಕೊಂದು ಸಮನ್ವಯವಿಲ್ಲ. ಇಂಟರ್‌ನೆಟ್‌ನ ೨೦ ದಶಲಕ್ಷ ಮಾಹಿತಿ ತಾಣಗಳಲ್ಲಿ ಕೆಲವು ತಾತ್ಕಾಲಿಕವಾಗಿದ್ದು ಶೇ ೪೫ರಷ್ಟು ಮಾಹಿತಿ ಪುಕ್ಕಟೆ ಲಭ್ಯವಿದೆ. ಈ ಎಲ್ಲಾ ಮಾಹಿತಿಗಳು ಬಹುಪಾಲು ಆಂಗ್ಲ ಭಾಷೆಯಲ್ಲಿದ್ದು ಉಳಿದದ್ದರಲ್ಲಿ ಹೆಚ್ಚಿನಂಶ ಜರ್ಮನ್ ಹಾಗೂ ಜಪಾನಿ ಭಾಷೆಯಲ್ಲಿದೆ. ಕನ್ನಡವೂ ಸೇರಿದಂತೆ ಉಳಿದೆಲ್ಲ ಭಾಷೆಗಳೂ ಬಹು ಅಲ್ಪಸಂಖ್ಯಾತವಾಗಿವೆ. ಅನೇಕ ಶೋಧಯಂತ್ರಗಳಲ್ಲಿ ಇಂಗ್ಲೀಷ್ ಭಾಷೆ ಬಳಸಿ ಕನ್ನಡ ಪುಸ್ತಕಗಳನ್ನು ಹುಡುಕಬಹುದಾಗಿದ್ದು ೦೯, ಗೂಗಲ್ ಮುಂತಾದವು ಕೃತಿಗಳ ವಿವರಗಳನ್ನು ಚಿತ್ರ ಸಮೇತ ಮುಂದಿರಿಸುತ್ತವೆ. ಕೆಲವು ಆನ್‌ಲೈನ್ ಪುಸ್ತಕ ಮಳಿಗೆಗಳೂ ಕನ್ನಡ ಪುಸ್ತಕಗಳ ವಿವರಗಳನ್ನು ದೊರಕಿಸುತ್ತವೆಯಾದರೂ, ಕನ್ನಡದ ಪ್ರತಿಷ್ಠಿತ ಪ್ರಕಾಶಕರು ಹಾಗೂ ಮಾರಾಟಗಾರರ ತಾಣಗಳು ನಿರಾಸೆ ಮೂಡಿಸುತ್ತವೆ. ಪ್ರಕಾಶಕರು, ವಿಶ್ವವಿದ್ಯಾಲಯಗಳು, ವಿವಿ ಗ್ರಂಥಾಲಯಗಳು, ಇತರ ಕನ್ನಡಪರ ಸಂಘಸಂಸ್ಥೆಗಳು ಇಂತಹ ಯಾವುದೇ ಪ್ರಯತ್ನವನ್ನೂ ಪರಿಣಾಮಕಾರಿಯಾಗಿ ಮಾಡಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಹೊರಗಿನ ಗ್ರಂಥಾಲಯಗಳ ಕಾರ್ಯ ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಕನ್ನಡ ವಿಶ್ವ ವಿದ್ಯಾಲಯಗಳು ಮಾಡದ ಕೆಲಸವನ್ನು ಕನ್ನಡ ಗಣಕ ಪರಿಷತ್ತು ಕೈಗೆತ್ತಿಕೊಂಡು ಗ್ರಂಥಸಂಪದ ವನ್ನು ಅಭಿವೃದ್ಧಿಪಡಿಸಿದೆ. ಇದು ಒಂದು ಉತ್ತಮ ಪ್ರಯತ್ನವಾದರೂ ಕೆಲವು ಲೋಪದೋಷಗಳು ಹಾಗೂ ತಾಂತ್ರಿಕ ತೊಡಕುಗಳು ಬಳಕೆಯನ್ನು ನಿರ್ಬಂಧಿಸುತ್ತವೆ. ಸಂಘಸಂಸ್ಥೆಗಳು ಕಾಲಕಾಲಕ್ಕೆ ಪರಿಷ್ಕರಿಸಿದ ಪ್ರಕಟಣೆಗಳ ವಿವರಗಳನ್ನು ಶೋಧಯಂತ್ರದ ಗಾಳಕ್ಕೆ ಸಿಕ್ಕುವಂತೆ ಸೂಚಿಪದಗಳನ್ನು ನೀಡಿ ದೊರಕಿಸಿದಲ್ಲಿ ಹೆಚ್ಚಿನ ಪ್ರಚಾರ ಸಾಧ್ಯವಾಗುತ್ತದೆ. ಅನೇಕ ಸಣ್ಣ ಪುಟ್ಟ ಒಳ್ಳೆಯ ಪ್ರಯತ್ನಗಳು ಅಲ್ಲಲ್ಲಿ ನಡೆದರೂ ಕೂಡ ಬಾಧ್ಯತೆಯಿರುವ ಸಂಸ್ಥೆಗಳು ನಿಷ್ಕ್ರಿಯವಾಗಿವೆ. ಕನ್ನಡ ಪುಸ್ತಕೋದ್ಯಮದ ವತಿಯಿಂದ ಏಕಗವಾಕ್ಷಿ ಮೂಲಕ ಕನ್ನಡ ಪುಸ್ತಕಗಳ ವಿವರಗಳನ್ನು ದೊರಕಿಸಿದಲ್ಲಿ ಪ್ರಚಾರ, ವಿತರಣೆ ಹಾಗೂ ಓದುಗರನ್ನು ತಲುಪಲು ನೆರವಾಗುತ್ತದೆ.

ಸೂಚಿಪದಗಳು: ಇಂಟರ್‌ನೆಟ್, ಕನ್ನಡ ಪುಸ್ತಕಗಳು, ಪ್ರಕಾಶಕರು, ಸಾರ್ವಜನಿಕ ಗ್ರಂಥಾಲಯಗಳು

ಅಪಾರ ಮಾಹಿತಿ ಮತ್ತು ಮನರಂಜನೆ ಒದಗಿಸುವ ಅಂತರ್ಜಾಲದಲ್ಲಿ (ಇಂಟರ್‌ನೆಟ್‌ನಲ್ಲಿ) ಕನ್ನಡ ಪುಸ್ತಕಗಳ ಬಗೆಗಿನ ವಿವರಗಳೂ ದೊರೆಯುವುವೆಂದರೆ ಆಶ್ಚರ್ಯ ಪಡಬೇಕಿಲ್ಲ. ಈ ಮಾಹಿತಿ ಎಷ್ಟು ಪರಿಪೂರ್ಣ, ಸಮಗ್ರ, ಮತ್ತು ಉಪಯುಕ್ತ, ಯಾವ ಸಂಪನ್ಮೂಲ ನೆಲೆಗಳಿಂದ ದೊರೆಯುತ್ತದೆ, ವಿವರ ಪಡೆಯುವ ಬಗೆ ಹೇಗೆ, ಇದರಲ್ಲಿ ಅಡಚಣೆಗಳೇನಾದರೂ ಇವೆಯೇ ಇತ್ಯಾದಿ ತಿಳಿಯುವುದು ಅಗತ್ಯ. ಹೊಸ ಕನ್ನಡ ಪುಸ್ತಕಗಳ ಬಗೆಗಿನ ವಿವರಗಳನ್ನು ತಮ್ಮ ಪ್ರಚಾರ ಮತ್ತು ಮಾರಾಟದ ಒಂದು ಭಾಗವಾಗಿ ಪುಸ್ತಕೋದ್ಯಮವು (ಅಂದರೆ ಪ್ರಕಾಶಕರು, ವಿತರಕರು ಮತ್ತು ಮಾರಾಟಗಾರರು) ದೊರಕಿಸಿ ಕೊಡಬೇಕಾದುದು ಅವರ ವೃತ್ತಿ ಧರ್ಮ. ಈವರೆಗೆ ಪ್ರಕಟಿಸಿರಬಹುದಾದ ಪುಸ್ತಕಗಳ ವಿವರಗಳನ್ನು ಗ್ರಂಥಾಲಯಗಳು ಮತ್ತು ಇತರ ಸಂಘ ಸಂಸ್ಥೆಗಳು ತಮ್ಮ ಗಣಕೀಕೃತ online ಗ್ರಂಥಸೂಚಿ ಅಥವಾ ವೆಬ್‌ಸೈಟ್(ಮಾಹಿತಿ ತಾಣ) ಗಳ ದತ್ತಾಂಶಗಳ ಮೂಲಕ ಸಾಮಾನ್ಯರಿಗೆ ತಲುಪಿಸಬೇಕೆಂದು ನೀರೀಕ್ಷಿಸಬಹುದು. ಬೆರಳೆಣಿಕೆಯಷ್ಟು ಸಂಸ್ಥೆಗಳು ಕನ್ನಡದಲ್ಲಿ ಇ-ಪುಸ್ತಕಗಳನ್ನು ಪ್ರಕಟಿಸಿ ಆಯಾ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪುಕ್ಕಟೆಯಾಗಿ ದೊರಕಿಸಿರುವ ಸಾಧ್ಯತೆಗಳೂ ಇವೆ. ಆದರೆ ಒಬ್ಬ ಸಾಮಾನ್ಯ ಓದುಗನಿಗೆ ಅವುಗಳ ಬಗ್ಗೆ ಮಾಹಿತಿ ದುರ್ಲಭ. ಈ ನಿಟ್ಟಿನಲ್ಲಿ ವಿಶ್ವಗ್ರಂಥಸೂಚಿಯಲ್ಲಿ ಕನ್ನಡ ಪುಸ್ತಕಗಳಿಲ್ಲ ಮತ್ತು ಕನ್ನಡ ಪುಸ್ತಕಗಳ ಸಮಗ್ರ ಗ್ರಂಥಸೂಚಿ (ಮೈಸೂರು ವಿಶ್ವವಿದ್ಯಾನಿಲಯದ ೧೯೬೯ ರ ವರೆಗಿನ ೪೫,೦೦೦ ಪುಸ್ತಕಗಳ ಸೂಚಿಗೆ ಕ್ಷಿಪ್ರ ಪರಿಷ್ಕರಣೆ ಬೇಕಿದೆ) ಮುದ್ರಿತ ರೂಪದಲ್ಲಿಯೂ ಲಭ್ಯವಿಲ್ಲ ಎನ್ನುವುದು ವಿಷಾದದ ಸಂಗತಿ.

ಅಂತರ್ಜಾಲದಲ್ಲಿ ಸುಮಾರು ೧೦ ರಿಂದ ೨೦ ದಶಲಕ್ಷ ಮಾಹಿತಿ ತಾಣಗಳಿದ್ದು (ವೆಬ್‌ಸೈಟ್‌ಗಳು), ಸುಮಾರು ೨೦೦೦ ದಶಲಕ್ಷ ಪುಟಗಳಷ್ಟು ಮಾಹಿತಿಯನ್ನು ಹೊಂದಿರುವುದಲ್ಲದೆ ಅದೃಶ್ಯ ತಾಣಗಳು (Invisible sites) ಇನ್ನೂ ಹತ್ತಾರು ಪಟ್ಟು ಹೆಚ್ಚು ಮಾಹಿತಿ ಹೊಂದಿವೆ. ಹೆಚ್ಚಿನ ಅದೃಶ್ಯ ತಾಣಗಳು ಸಂಸ್ಥೆಗಳ online ಗ್ರಂಥಸೂಚಿಗಳು ಮತ್ತು ದತ್ತಾಂಶಗಳಾಗಿರುತ್ತವೆ. ಸುಮಾರು ಮೂರನೇ ಒಂದರಷ್ಟು ತಾತ್ಕಾಲಿಕ (ಇಂದು ಇದ್ದು ನಾಳೆ ಇಲ್ಲದಾಗುವ ಮತ್ತು ಅಭಿವೃದ್ಧಿ ಹಂತದಲ್ಲಿರುವ) ತಾಣಗಳನ್ನು ಹೊರತುಪಡಿಸಿ ಅಂತರ್ಜಾಲದ ಶೇ ೪೫ ರಷ್ಟು ತಾಣಗಳು ಸಾರ್ವಜನಿಕರಿಗೆ ಪುಕ್ಕಟೆಯಾಗಿ ಲಭ್ಯವಿದೆ. ಇದರಲ್ಲಿ ಅಮೇರಿಕದ ತಾಣಗಳು ಶೇ ೫೫ ರಷ್ಟು, ಜರ್ಮನಿ, ಜಪಾನ್ ಮತ್ತು ಇತರ ಐರೋಪ್ಯ ರಾಷ್ಟ್ರಗಳ ತಾಣಗಳು ಶೇ ೨೩ರಷ್ಟನ್ನು ಹಾಗೂ ಇತರ ರಾಷ್ಟ್ರಗಳ ತಾಣಗಳು ಶೇ ೨೨ ರಷ್ಟನ್ನು ಹೊಂದಿವೆ. ಸಾರ್ವಜನಿಕ ತಾಣಗಳಲ್ಲಿ ಶೇ ೭೨ ರಷ್ಟು ಮಾಹಿತಿಯು ಆಂಗ್ಲ ಭಾಷೆಯಲ್ಲಿದ್ದು, ಶೇ ೭ ಮತ್ತು ಶೇ ೬ ರಷ್ಟು ಕ್ರಮವಾಗಿ ಜರ್ಮನಿ ಮತ್ತು ಜಪಾನಿ ಭಾಷೆಗಳಲ್ಲಿವೆ. ಚೀನೀ (೨%) ಸೇರಿದಂತೆ ಇತರ ಹತ್ತು ಭಾಷೆಗಳು ಒಟ್ಟು ಶೇ ೧೬ ರ ಪ್ರಾತಿನಿಧ್ಯತೆ


ಪಡೆದಿವೆ. ಉಳಿದೆಲ್ಲ ಭಾಷೆಗಳು ಶೇ ಬಂದಕ್ಕಿಂತಲೂ ಕಡಿಮೆ. ಇಂತಹ ನೂರಾರು ಭಾಷೆಗಳಲ್ಲಿ ಕನ್ನಡವೂ ಒಂದು. ಅಂತರ್ಜಾಲದ ಇತರ ಗುಣವಿಶೇಷಗಳು ಇಲ್ಲಿ ಅಪ್ರಸ್ತುತವಾದರೂ, ಮುಂದುವರೆದ ರಾಷ್ಟ್ರಗಳಲ್ಲಿ ಜನಸಂಖ್ಯೆಯ ಶೇ ೬೦ ರಷ್ಟು ಮಂದಿ ಅಂತರ್ಜಾಲವನ್ನು ಬಳಸಿದರೆ ಭಾರತದಲ್ಲಿ ಅಂತರ್ಜಾಲ ಬಳಸುವವರು ಶೇ ಬಂದಕ್ಕಿಂತ ಕಡಿಮೆ (ನಮ್ಮ ಬಳಕೆ ಚೀನೀಯರ ಬಳಕೆಯ ಹತ್ತನೆ ಬಂದರಷ್ಟಿದೆ) ಮತ್ತು ಇದರಲ್ಲಿ ಹೆಚ್ಚಿನ (ಶೇ ೫೦) ಬಳಕೆ ವಿದ್ಯುನ್ಮಾನ ಅಂಚೆ ಮತ್ತು ಹರಟೆಗೆ ಮೀಸಲು.



ಒಂದು ಸಂತೋಷದ ಸಂಗತಿ ಎಂದರೆ ಕನ್ನಡ ಪುಸ್ತಕಗಳ ಬಗೆಗಿನ ಮಾಹಿತಿ ಕನ್ನಡ ಲಿಪಿ ಬಳಸದೆಯೂ ಆಂಗ್ಲ ಭಾಷೆಯಲ್ಲಿ ಮತ್ತು scanned image (ಚಿತ್ರ) ರೂಪದಲ್ಲಿ ಅಂತರ್ಜಾಲದಲ್ಲಿ ದೊರೆಯುತ್ತವೆ. ಹತ್ತಾರು ದಶಲಕ್ಷ ಮಾಹಿತಿ ತಾಣಗಳಿರುವ ಅಂತರ್ಜಾಲದಲ್ಲಿ ಬರೀ 'ಕನ್ನಡ' ಎಂದು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಮಾಡಿ ಹುಡುಕಿದರೆ ಎಷ್ಟೊಂದು ತಾಣಗಳು ದೊರಕಬಹುದು ಎಂಬುದು ಕುತೂಹಲಕರ. ಇದಕ್ಕೆ ಮುನ್ನ ನಾವು ತಿಳಿಯಬೇಕಾದುದೆಂದರೆ ಈ ರೀತಿ ಮಾಹಿತಿ ಅರಸಲು ಅಂತರ್ಜಾಲದಲ್ಲಿ ಸುಮಾರು ೮೦೦೦ ಕ್ಕೂ ಹೆಚ್ಚು ಹುಡುಕುವ ಯಂತ್ರಗಳು (ಸರ್ಚ್ ಇಂಜಿನ್ಸ್) ಮತ್ತು ಹತ್ತಾರು ಮೆಟಾ ಸರ್ಚ್ ಇಂಜಿನ್‌ಗಳಿವೆ. ಇತ್ತೀಚಿನ ದಿನಗಳಲ್ಲಿ 'ಗೂಗಲ್' ಅತ್ಯಂತ ಸಮರ್ಪಕವಾಗಿ ಹೆಚ್ಚು

ತಾಣಗಳನ್ನು ಹುಡುಕುವ ಯಂತ್ರವಾಗಿ 'ಯಾಹೂ' ವನ್ನು ಎರಡನೇ ಸ್ಥಾನಕ್ಕೆ ತಳ್ಳಿದೆ. ವಿಶ್ವದಾದ್ಯಂತ ಬಳಕೆದಾರರು ಮಾಡುವ ಮೂರರಲ್ಲಿ ಒಂದು ಹುಡುಕಾಟ ಗೂಗಲ್ ಮೂಲಕ ಆಗುತ್ತದೆ. ಈ ಎರಡೂ ಹುಡುಕುವ ಯಂತ್ರಗಳು ಸೇರಿ ಸುಮಾರು ಶೇ ೯೦ ರಷ್ಟು ಸಾರ್ವಜನಿಕ ಅಂತರ್ಜಾಲ ತಾಣಗಳನ್ನು (ಅದೃಶ್ಯ ತಾಣಗಳನ್ನು ಹೊರತುಪಡಿಸಿ) ಗುಪ್ತವಾಗಿ ತಡಕಿ/ಅರಸಿ ಸೂಚಿ ತಯಾರಿಸಿಟ್ಟು ನಾವು ಕೇಳಿದಾಕ್ಷಣ ಉತ್ತರ/ಫಲಿತಾಂಶ ದೊರಕಿಸಿಕೊಡುತ್ತವೆ. ಆದರೆ ಇನ್ನೂ ಹೆಚ್ಚಿನ ಪ್ರಭಾವಶಾಲಿ ಹಾಗೂ ಉಪಯುಕ್ತ ಮೆಟಾ ಸರ್ಚ್ ಇಂಜಿನ್ ಎಂದರೆ A9. ಇದು ಗೂಗಲ್ ತೋರಿಸುವ ತಾಣಗಳನ್ನಲ್ಲದೆ ಗೂಗಲ್‌ನ ಚಿತ್ರ ತಾಣಗಳು (ಇಮೇಜಿಸ್), ಚಲನಚಿತ್ರದ ದತ್ತಾಂಶ, ಗುರುನೆಟ್‌ನಲ್ಲಿ ದೊರೆಯುವ ಪರಾಮರ್ಶನ ಗ್ರಂಥಗಳು ಮತ್ತು ಅಮೆಜಾನ್ ಡಾಟ್ ಕಾಂ ನ ತಾಣವನ್ನೂ ಸೇರಿಸಿ ಅವುಗಳ ಪ್ರಾಮುಖ್ಯತೆಗನುಗುಣವಾಗಿ ಪಟ್ಟಿ ಮಾಡಿ ನಮ್ಮ ಮುಂದೆ ಇರಿಸುತ್ತದೆ. ಜೊತೆಗೆ ನಮ್ಮ ವೈಯಕ್ತಿಕ ಟಿಪ್ಪಣಿ, ದಿನಚರಿ, ನಾವು ಈ ಹಿಂದೆ ಸಂದರ್ಶಿಸಿದ ತಾಣಗಳ ಮಾಹಿತಿಯನ್ನು ಸದಾಕಾಲ ನಮ್ಮ ಖಾತೆಯಲ್ಲಿಟ್ಟು ತಾಣಗಳ ರ್ಯಾಂಕ್, ವೇಗ, ಎಂದಿನಿಂದ ಅಸ್ತಿತ್ವಕ್ಕೆ ಬಂದಿವೆ, ಗ್ರಾಹಕರು ಭೇಟಿ ನೀಡಬಹುದಾದ ಇತರ ತಾಣಗಳು, ಮತ್ತು ಎಷ್ಟು ತಾಣಗಳು ಪ್ರಸಕ್ತ ತಾಣಕ್ಕೆ ಸಂಪರ್ಕ ಕಲ್ಪಿಸಿವೆ ಇತ್ಯಾದಿ ಉಪಯುಕ್ತ ಮಾಹಿತಿಯನ್ನು ಕೂಡಲೆ ತೋರಿಸಿ ನಮಗೆ ನೆರವಾಗುತ್ತದೆ.

ಇಂತಹ A9 ನಲ್ಲಿ 'kannada' ಎಂದು ಅಚ್ಚೊತ್ತಿ ಹುಡುಕಿದರೆ ಸುಮಾರು ೪೯೦,೦೦೦ ತಾಣಗಳು ಅವುಗಳ ರ್ಯಾಂಕ್‌ಗೆ ಅನುಗುಣವಾಗಿ ದೊರೆಯುತ್ತವೆ. ಕನ್ನಡ ಎಂಬುದು ತುಂಬ ಸ್ಥೂಲವಾದ ವಿಷಯ, ಹಾಗೂ ತಾಣದ ಮಾಹಿತಿಯಲ್ಲಿ ಕನ್ನಡ ಎಂಬ ಪದ ಹೊಂದಿರುವ ಎಲ್ಲ ತಾಣಗಳನ್ನು ಈ ಯಂತ್ರವು ನಮ್ಮ ಮುಂದೆ ತೋರಿಸುವುದರಿಂದ ಎಲ್ಲ ತಾಣಗಳೂ ನಮಗೆ ಅವಶ್ಯಕವಲ್ಲ. ನಾವು 'ಕುವೆಂಪು' ಎಂದು ಹುಡುಕಿದರೆ ೫೨೦೦ ತಾಣಗಳು, ೨೦ ಕುವೆಂಪು ವಿರಚಿತ ಮತ್ತು ಅವರ ಬಗೆಗಿನ ಪುಸ್ತಕಗಳು ಮತ್ತು ಕುವೆಂಪು ಅವರ ೧೨೬ ಚಿತ್ರಗಳು ೨೦-೩೦ ಸೆಕೆಂಡುಗಳಲ್ಲಿ ಹಾಜರ್! 'ಕೆ. ವಿ. ಪುಟ್ಟಪ್ಪ' ಎಂದು ಹುಡುಕಿದರೆ ೧೧೮ ತಾಣಗಳು, ೭ ಪುಸ್ತಕಗಳು ಮತ್ತು ೧೪ ಚಿತ್ರಗಳು



ದೊರಕಿದವಾದರೂ ಇವುಗಳಲ್ಲಿ ಹೆಚ್ಚಿನವು 'ಕುವೆಂಪು' ಎಂದು ಅರಸಿದಾಗ ದೊರಕಿದವುಗಳೇ ಆಗಿರುತ್ತವೆ (ಹಾಗೆಯೇ ಎಸ್. ಎಲ್. ಭೈರಪ್ಪ ಎಂದು ಹುಡುಕಿದರೆ ೯೪ ತಾಣಗಳು, ೬ ಪುಸ್ತಕಗಳು ಮತ್ತು ೬ ಚಿತ್ರಗಳು ದೊರಕುತ್ತವೆ). ಈ ತಾಣಗಳಲ್ಲಿ ಬಹುತೇಕ ಕುವೆಂಪು ಪದವನ್ನೊಳಗೊಂಡ ಸಂಸ್ಥೆಗಳ, ಪುಸ್ತಕಗಳ ಮತ್ತಿತರ ಹೆಸರುಗಳಿಂದಾಗಿ ಅಥವಾ ಪತ್ರಿಕೆಗಳ ಸುದ್ದಿಗಳಿಂದಾಗಿ ಆರಿಸಲ್ಪಟ್ಟಿರುತ್ತವೆ. ಇದೊಂದು ಅಂತರ್ಜಾಲ ಹುಡುಕಾಟದ ಅತೀವ್ಯಷ್ಟಿ ವ್ಯವಸ್ಥೆ. ಅಲ್ಲದೆ ಈ ಫಲಿತಾಂಶ ಇನ್ನಷ್ಟು ಕುವೆಂಪು ಅವರ ಪುಸ್ತಕಗಳ ವಿವರಗಳಿಗೆ ಸಂಪರ್ಕ ಕಲ್ಪಿಸಿ ಕೊಡುತ್ತದೆ. ಅಂದರೆ ಹುಡುಕುವ ಯಂತ್ರಗಳು ಸಾವಿರಾರು ತಾಣಗಳನ್ನು ಸಂಗ್ರಹಿಸಿ ತನ್ನದೇ ಆದ ಆದ್ಯತೆಯ ಆಧಾರದ ಮೇಲೆ ನಿಲ್ಲಿಸುವ ಕಾರಣ ಅಂತರ್ಜಾಲದ ಹುಡುಕಾಟ ಯಶಸ್ವಿಯಾಗಬೇಕಾದರೆ ಸ್ವಲ್ಪ ಮಟ್ಟಿನ ಕುಶಲತೆ ಮತ್ತು ಅನುಭವ ಅನಿವಾರ್ಯವಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ತಮ್ಮ ತಾಣಗಳನ್ನು ಸೃಷ್ಟಿ ಮಾಡಿದವರು ಒಂದು ವ್ಯವಸ್ಥಿತ ರೀತಿಯಲ್ಲಿ ಅದರ ವಿವರಗಳನ್ನು, ಹುಡುಕುವ ಯಂತ್ರಗಳು ಪರಿಗಣಿಸುವ ಆದ್ಯತೆಯ ಅಂಶಗಳನ್ನು ಅಳವಡಿಸಿ ನೀಡದೇ ಹೋದರೆ ಇಂತಹ ತಾಣಗಳು ಒಂದು ಕತ್ತಲೆ ದ್ವೀಪದಂತಾಗಿ ಗ್ರಾಹಕರ ಗಮನಕ್ಕೆ ಬರದೇ ಹೋಗುವ ಸಾಧ್ಯತೆಯೇ ಹೆಚ್ಚು. A9 ಅಥವಾ 'ಗೂಗಲ್' ನಲ್ಲಿ 'kannada books' ಎಂದು ಹುಡುಕಿದರೆ



ದೊರೆಯುವ ತಾಣಗಳ ಸಂಖ್ಯೆ ೫೮,೪೦೦ಕ್ಕೆ ಇಳಿಯುತ್ತದೆ. ಪುಸ್ತಕದ ಶೀರ್ಷಿಕೆಯಲ್ಲಿ ಕನ್ನಡ ಎಂದಿರುವ ಪುಸ್ತಕಗಳನ್ನು ವಿಶ್ವದ ಅತಿ ದೊಡ್ಡ ಆನ್ ಲೈನ್ ಪುಸ್ತಕ ಮಳಿಗೆಯಾದ ಅಮೆಜಾನ್ ಡಾಟ್ ಕಾಂ ನಲ್ಲಿ ಅರಸಿದರೆ ೧೩೨ ಪುಸ್ತಕಗಳು (ಹೆಚ್ಚಿನವು ಕನ್ನಡ ಕಲಿಯುವಿಕೆಯ ಬಗ್ಗೆ ಆಂಗ್ಲ ಭಾಷೆಯಲ್ಲಿರುವವು) ದೊರೆಯುತ್ತವೆ. A9 ನಿಂದ ದೊರಕಿದ ಸಂಪರ್ಕವನ್ನು ಉಪಯೋಗಿಸಿ ಮತ್ತೊಂದು ಭಾರತೀಯ ಮಾರಾಟ ಮಳಿಗೆ indiavarta.com ನ ಪುಸ್ತಕ ಮಾರಾಟ ವಿಭಾಗದಲ್ಲಿ ನೂರಾರು ಕನ್ನಡ ಪುಸ್ತಕಗಳ ವಿವರ (ಮುಖಪುಟದ ಛಾಯಾಚಿತ್ರವನ್ನೂ ಒಳಗೊಂಡು) ದೊರಕುತ್ತದೆ. ಅಂತೆಯೇ ಭಾರತೀಯ ಆನ್‌ಲೈನ್ ಪುಸ್ತಕ ಮಾರಾಟ ಮಳಿಗೆ firstandsecond.com ನಲ್ಲಿ ೪೫ ಕನ್ನಡ ಪುಸ್ತಕಗಳ ವಿವರಗಳು, ಪುಸ್ತಕ ಮಹಲ್ ಪ್ರಕಾಶಕರ ತಾಣದಲ್ಲಿ ಹತ್ತು ಕನ್ನಡ ಪುಸ್ತಕಗಳ ವಿವರಗಳು ದೊರೆಯುತ್ತವೆ. ಅಂತರರಾಷ್ಟ್ರೀಯ ಮಟ್ಟದ 4to40.com ನಲ್ಲಿ ೩೧ ಮಕ್ಕಳ ಪುಸ್ತಕಗಳು ಮತ್ತು worldlanguage.com ನಲ್ಲಿ ಹತ್ತಾರು ಕನ್ನಡ ಪುಸ್ತಕಗಳಿವೆ.

ಇಷ್ಟಾದ ಮೇಲೆ ನಮ್ಮ ಕರ್ನಾಟಕದ ಪ್ರಖ್ಯಾತ ಪ್ರಕಾಶಕರು, ಪುಸ್ತಕ ವಿತರಕರು, ಮಾರಾಟಗಾರರು, ವಿಶ್ವವಿದ್ಯಾನಿಲಯಗಳ ಪ್ರಸಾರಾಂಗಗಳು, ಅಕಾಡೆಮಿಗಳು, ಪ್ರಾಧಿಕಾರಗಳು, ಪರಿಷತ್ತುಗಳು ಮತ್ತು ಇತರ ಇಲಾಖೆಗಳ ಕನ್ನಡ ಪುಸ್ತಕಗಳ ಬಗೆಗಿನ ಮಾಹಿತಿ (ವಿವರಗಳನ್ನು) ಅಂತರ್ಜಾಲದ ಮೂಲಕ ಎಷ್ಟು ದೊರೆಯುತ್ತದೆ ಎನ್ನುವುದನ್ನು ನೋಡೋಣ. ನಮ್ಮ ಹಲವಾರು ಪ್ರತಿಷ್ಠಿತ ಪ್ರಕಾಶಕರಿಗೆ ಅವರದೇ ಆದ ಅಂತರ್ಜಾಲ ತಾಣಗಳಿಲ್ಲ. ಇರುವ ಒಂದೆರಡು ಪ್ರಕಾಶಕರು/ಪುಸ್ತಕ ವ್ಯಾಪಾರಿಗಳು ಕೆಲವೇ ಪುಸ್ತಕಗಳನ್ನು ಸೇರಿಸಿದ್ದಾರೆ. ಉದಾಹರಣೆಗೆ sapnaonline.com ನಲ್ಲಿ ಕನ್ನಡ ಎಂದು ಹುಡುಕಿದರೆ ಇಂಗ್ಲೀಷ್ ಪುಸ್ತಕಗಳೂ ಸೇರಿದಂತೆ ೫೦-೬೦ ಪುಸ್ತಕಗಳು ದೊರೆಯುತ್ತವೆ. ಇವುಗಳಲ್ಲಿ ಆನೇಕವು ರಸ್ತೆ ಬದಿಯ ಪುಸ್ತಕಗಳಿದ್ದಂತೆ ಇವೆ. ಕೆಲವಕ್ಕೆ ಮಾತ್ರ ಮುಖಪುಟ ಚಿತ್ರ ಅಳವಡಿಸಲಾಗಿದೆ. ಈ ಪುಸ್ತಕದ ಅಂಗಡಿಯಲ್ಲಿ ದೊರೆಯುವ ಕನ್ನಡ ಪುಸ್ತಕಗಳ ವೈವಿಧ್ಯತೆಗೂ ಈ ತಾಣದಲ್ಲಿ ಕೊಟ್ಟಿರುವ ಮಾಹಿತಿಗೂ ಅಜಗಜಾಂತರ. ದುದೈವದ ಸಂಗತಿ ಎಂದರೆ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು (ಕನ್ನಡ ವಿಶ್ವವಿದ್ಯಾನಿಲಯವೂ ಸೇರಿ) ಯಾವ ಪುಸ್ತಕಗಳ ವಿವರವನ್ನೂ ಕೊಡದಿರುವುದು. ಗ್ರಂಥಾಲಯಗಳ ಗ್ರಂಥಸೂಚಿಯ ಬಗ್ಗೆ ಮುಂದಿನ ಭಾಗದಲ್ಲಿ ಚರ್ಚಿಸಬಹುದಾದರೂ, ಗ್ರಂಥಾಲಯಗಳು ತಮ್ಮ ತಾಣಗಳಲ್ಲಿ ಗ್ರಂಥಾಲಯಕ್ಕೆ ಹೊಸದಾಗಿ ಸೇರ್ಪಡೆಯಾದ ಪುಸ್ತಕಗಳ ಪಟ್ಟಿಯನ್ನು ಕೊಡುವುದರಿಂದ ಹೊಸ ಪುಸ್ತಕಗಳನ್ನು ಆಯ್ಕೆ ಮಾಡಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕದ ಹೊರಗಿನ ಮುಂಬಯಿ ವಿಶ್ವವಿದ್ಯಾನಿಲಯದ ಗ್ರಂಥಾಲಯ ಸೆಪ್ಟೆಂಬರ್ ತಿಂಗಳಿನ ಸೇರ್ಪಡೆಯಾಗಿ ನಮೂದಿಸಿರುವ ೨೫ ಕನ್ನಡ ಪುಸ್ತಕಗಳ ಪಟ್ಟಿ ತುಂಬ ಶ್ಲಾಘನೀಯ ಕ್ರಮ. ಕರ್ನಾಟಕದಲ್ಲಿಯೇ ಇರುವ ವಿಶ್ವವಿದ್ಯಾನಿಲಯಗಳ ಗ್ರಂಥಾಲಯಗಳು ಹಾಗೂ ಸಾರ್ವಜನಿಕ ಗ್ರಂಥಾಲಯಗಳು ನೋಡಿ ಕಲಿಯಬೇಕಾದ ಒಂದು ಪಾಠ ಇದು. ಕನಿಷ್ಠ ಸಾರ್ವಜನಿಕ ಗ್ರಂಥಾಲಯಗಳು ಪ್ರತಿವರ್ಷ ಪ್ರಕಟವಾಗುವ ಹೊಸ ಪುಸ್ತಕಗಳ ಪಟ್ಟಿಯನ್ನಾಗಲೀ ಅಥವಾ ಆಯ್ಕೆ ಸಮಿತಿಯು ಆಯ್ಕೆ ಮಾಡಿದ ಪುಸ್ತಕಗಳ ಪಟ್ಟಿಯನ್ನಾಗಲೀ ಅವರ ತಾಣದಲ್ಲಿ ಕೊಡಬಹುದಿತ್ತು. ಕನ್ನಡ ಪುಸ್ತಕಗಳ ಬಗೆಗೆ ಒಂದು ನೆರೆ ರಾಜ್ಯದ ವಿಶ್ವವಿದ್ಯಾಲಯ ಮತ್ತು ಹೊರದೇಶದ ಸಂಸ್ಥೆಗಳು ಕೊಡುವ ಮಾಹಿತಿಯನ್ನೂ ಕರ್ನಾಟಕದ ಸಂಸ್ಥೆಗಳು ಅಂತರ್ಜಾಲದಲ್ಲಿ ಕೊಡಲಾರವು ಎನ್ನುವುದು ತುಂಬಾ ನಾಚಿಕೆಗೇಡಿನ ಸಂಗತಿ.

ಪುಸ್ತಕೋದ್ಯಮಕ್ಕೆ ನೇರವಾಗಿ ಸಂಬಂಧಿಸದೆಯೂ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನ್ನಡ ವಿಶ್ವವಿದ್ಯಾಲಯದಂತಹ ಸಂಸ್ಥೆಗಳು ಮಾಡಬೇಕಿದ್ದ ಕರ್ತವ್ಯವಾದ ಕನ್ನಡ ಪುಸ್ತಕಗಳ ಸೂಚಿಯನ್ನು ಕನ್ನಡದಲ್ಲೇ ತಯಾರಿಸಿ ಇತರ ಸೇವೆಗಳೊಂದಿಗೆ ದೊರಕಿಸಿ ಕೊಡುವ 'ಕನ್ನಡ ಗ್ರಂಥ ಸಂಪದ' ವೆಬ್ ಹೊಸ ವೆಬ್ ಸೈಟ್‌ನ್ನು ಕರ್ನಾಟಕ ಗಣಕ ಪರಿಷತ್ತು ಕಳೆದ ಫೆಬ್ರವರಿಯಿಂದ ಆರಂಭಿಸಿರುವುದು ಸ್ತುತ್ಯಾರ್ಹ. 'ಸಾಹಿತ್ಯ ವಾರ್ಷಿಕ' ಮತ್ತು 'ಗ್ರಂಥಲೋಕ' ದಂತಹ ಪತ್ರಿಕೆಗಳು ನಿಂತುಹೋದ ಹಿನ್ನೆಲೆಯಲ್ಲಿ ಈ ತಾಣಕ್ಕೆ ಹೆಚ್ಚಿನ ಬೆಲೆ ಬರುತ್ತದೆ. ಕನ್ನಡ ಪುಸ್ತಕಗಳ ಸಮಗ್ರ ಮಾಹಿತಿ ಒದಗಿಸುವ ಮೊಟ್ಟ ಮೊದಲ ಅಂತರ್ಜಾಲ ತಾಣ ಎಂದು ಹೇಳಿಕೊಳ್ಳುವ granthasampada.org ನಲ್ಲಿ ಇದುವರೆಗೆ ಸುಮಾರು ೪೪೬೪ ಕನ್ನಡ ಪುಸ್ತಕಗಳ ಮತ್ತು ೧೫೦೦ ಕನ್ನಡ ಪ್ರಕಾಶಕರ ವಿವರ ದೊರೆಯುತ್ತದೆ ಎನ್ನಲಾಗಿದೆ. ಆದರೆ ಈ ತಾಣವನ್ನು ಬಳಸಲು ಈಗಾಗಲೇ ಸರ್ಕಾರದಿಂದ ಕಡ್ಡಾಯಗೊಳಿಸಿ ನೆನೆಗುದಿಗೆ ಬಿದ್ದಿರುವ 'ನುಡಿ' ತಂತ್ರಾಂಶ ಬಳಕೆ ಅನಿವಾರ್ಯ ಮತ್ತು ಈ ತಾಣ ಹೆಚ್ಚಿನ ಹುಡುಕುವ ಯಂತ್ರಗಳಿಗೆ ತಿಳಿದಿಲ್ಲವಾಗಿ ತಾಣದ ಬಗೆಗಿನ ವಿವರ A9 ನಲ್ಲಿ ಲಭ್ಯವಿಲ್ಲ. ಹೆಚ್ಚಿನ ಪ್ರಚಾರ ದೊರಕದೆ ಕಳೆದ ಹತ್ತು ತಿಂಗಳುಗಳಲ್ಲಿ ಈ ತಾಣವು ಕೇವಲ ೧೪೬೦ ರಷ್ಟು ಕ್ಲಿಕ್ (ಪ್ರವೇಶ) ಪಡೆದಿದೆ. ಅದರಲ್ಲಿ ಬಹಳಷ್ಟು ಮಂದಿ 'ನುಡಿ' ತಂತ್ರಾಂಶದ ಕಡ್ಡಾಯದಿಂದಾಗಿ ಮುಖಪುಟದ ಮುಂದೆ ಹೋಗಿ ದತ್ತಾಂಶವನ್ನು ಹುಡುಕಿರಲಾರರು. **Simplicity**ಯೇ ಇಂದಿನ ಜಾಗತಿಕ ತಂತ್ರಜ್ಞಾನದ ಮೂಲಮಂತ್ರವಾಗಿರುವಾಗ ಅಷ್ಟೇನೂ **user friendly** ಅಲ್ಲದ ಅವೈಜ್ಞಾನಿಕ, ಕನ್ನಡ ವಿರೋಧಿ ಹಣೆಪಟ್ಟಿ ಹೊಂದಿರುವ 'ನುಡಿ' ತಂತ್ರಾಂಶದ ಬಳಕೆಯನ್ನು ಪರೋಕ್ಷವಾಗಿ ಹೇರುವ ಈ 'ಕನ್ನಡ ಪುಸ್ತಕ ಸಂಪದ' ತಾಣ ಅನಿವಾರ್ಯವಾಗಿ ಜನಮನ್ನಣೆಯಿಂದ ದೂರವಾಗಲಿದೆ ಈ 'ನುಡಿ' ನಿರ್ಬಂಧವನ್ನು ಸಡಿಲಿಸಿ ಹೆಚ್ಚಿನ ಪುಸ್ತಕಗಳ ವಿವರ ಅಳವಡಿಸದಿದ್ದರೆ ಈ ತಾಣದ ಉಪಯೋಗ ತುಂಬ ಸೀಮಿತವಾಗುವ ಸಾಧ್ಯತೆ ಇದೆ. ಅಂತೆಯೇ ಇಂಗ್ಲಿಷ್ ಲಿಪಿ ಬಳಸಿಯೂ ಹುಡುಕುವ ಅನುಕೂಲ (Unicode ಅಳವಡಿಕೆಯೊಂದಿಗೆ) ಇನ್ನೂ ಕೆಲವು ಕಾಲ ದೊರೆಯಬೇಕಾಗಿದೆ. ಈ ತಾಣವು ಕನ್ನಡ ಪುಸ್ತಕಗಳ ಸಮಗ್ರ ಮತ್ತು ಪರಿಷ್ಕೃತ ಮಾಹಿತಿ ನೀಡಲು ಮಾಡುವ ಕೆಲಸ ಇನ್ನೂ ಬಹಳಷ್ಟಿದೆ. ಹಲವಾರು ಸಣ್ಣ ಪುಟ್ಟ ವಿವರಗಳಿಗೆ ಗಮನ ಕೊಡುವುದರಿಂದ ಇದರ ಅಧಿಕೃತತೆಯನ್ನು ಹೆಚ್ಚಿಸಬಹುದು. ಉದಾಹರಣೆಗೆ ಈ ತಾಣ ಕುವೆಂಪು ಅವರ ಒಂದೇ ಒಂದು ಪುಸ್ತಕದ ಮಾಹಿತಿ ಹೊಂದಿದೆ (ಅದೂ ಇತರರೊಟ್ಟಿಗೆ ಸಂಪಾದಿಸಿದ್ದು) ಮತ್ತು ೨೭೧೩ ದಾಖಲೆಗಳ ಲೇಖಕರ ಸೂಚಿಯಲ್ಲಿ ಅನೇಕ ಲೇಖಕರ ಹೆಸರುಗಳು ಪುನರಾವರ್ತನೆಗೊಂಡಿವೆ ಹಾಗೂ ಎರಡೂ ಹೆಸರುಗಳ ಕೆಳಗಿನ ವಿವರಗಳಲ್ಲಿ ವ್ಯತ್ಯಾಸವಿದೆ.

ಕನ್ನಡ ಪುಸ್ತಕಗಳಿಗೊಂದು ಅಮೆಜಾನ್ ಡಾಟ್ ಕಾಂ ಸಾಧ್ಯವಾದೀತೆ? Anytamil.com ಮಾದರಿಯ ಕನ್ನಡ ಪುಸ್ತಕಗಳ ಮಾಹಿತಿ ಕೊಡುವ ವೆಬ್ ಸೈಟ್‌ನ್ನು ನಮ್ಮಲ್ಲಿ ಇನ್ನೂ ಬೆಳೆಸಬೇಕಿದೆ. ಮುಂಬರುವ ದಿನಗಳಲ್ಲಿ ಕನ್ನಡ ಲಿಪಿಯನ್ನು ಬಳಸಿಯೇ ಅಂತರ್ಜಾಲ ಮಾಹಿತಿ ತಾಣಗಳನ್ನು ಹುಡುಕುವ ಸಾಧ್ಯತೆಗಳಿವೆಯಾದರೂ **proprietary** ಮಾದರಿಯ 'ನುಡಿ' ಆತಂಕ ಹುಟ್ಟಿಸುತ್ತದೆ. 'ಗೂಗಲ್' ಹುಡುಕುವ ಯಂತ್ರ ಈಗಾಗಲೇ ಹಿಂದಿ, ಮರಾಠಿ, ಬೆಂಗಾಳಿ, ತೆಲುಗು, ಮತ್ತು ತಮಿಳು ಭಾಷೆಗಳಲ್ಲಿ ಹುಡುಕಲು ಅನುವು ಮಾಡಿದೆಯಾದರೂ ಕನ್ನಡಕ್ಕೆ ಇನ್ನೂ ಆ ಸ್ಥಾನ ದೊರಕಿಲ್ಲ. ಮೈಕ್ರೋಸಾಫ್ಟ್ ಆಫ್ಲೀಸ್ ತಂತ್ರಾಂಶ ಈಗಾಗಲೇ ಕನ್ನಡದಲ್ಲಿ ಲಭ್ಯವಿದೆಯಾದರೂ ಅದು 'ಕನ್ನಡದ ಅವನತಿಗೆ ನಾಂದಿ' ಎನ್ನಲಾಗಿದೆ. ಕನ್ನಡ ಪುಸ್ತಕಗಳಿಗಾಗಿ ಹುಡುಕಬಹುದಾದ ತಾಣಗಳೆಷ್ಟು, ಅವು ಕನ್ನಡದಲ್ಲಿವೆಯೆ? ಯಾವ ತಂತ್ರಾಂಶ ಅಳವಡಿಸಲಾಗಿದೆ ಮತ್ತು ಎಷ್ಟು ಕನ್ನಡ ಪುಸ್ತಕಗಳ ಬಗೆಗಿನ ವಿವರಗಳು ಈ ತಾಣಗಳಲ್ಲಿ ದೊರೆಯಲಿವೆ ಎಂಬ ಪ್ರಶ್ನೆಗಳಿಗೆ ಉತ್ತರವು ಅಷ್ಟು ಆಶಾದಾಯಕವಾಗಿಲ್ಲ.

ಹಲವಾರು ಕನ್ನಡ ಸಂಘ ಸಂಸ್ಥೆಗಳು ಮತ್ತು ಇಲಾಖೆಗಳು ತಮ್ಮದೇ ಆದ ವೆಬ್ ಸೈಟ್ ಆರಂಭಿಸಿ ಒಂದು ಸಾಧಾರಣ ಕರಪತ್ರದಲ್ಲಿ ಸಿಗಬಹುದಾದಷ್ಟು ಮಾಹಿತಿಯನ್ನು ಬಣ್ಣ ಮತ್ತು ಚಿತ್ರಗಳೊಂದಿಗೆ ಒದಗಿಸಿವೆ. ಆದರೆ ಇಷ್ಟು ಸಾಲದು. ಈ ಮಾಹಿತಿಯನ್ನು ಕಾಲಕಾಲಕ್ಕೆ ಪರಿಷ್ಕರಿಸಿ ತಮ್ಮ ಪ್ರಕಟಿತ ಪುಸ್ತಕಗಳ ಪಟ್ಟಿಯನ್ನು ಪುಸ್ತಕಗಳ ಚಿತ್ರ, ಪರಿವಿಡಿಗಳೊಡನೆ ನೀಡಿ, ಗ್ರಾಹಕರಿಗೆ ಕೊಳ್ಳುವ ಕ್ರಮವನ್ನು ವಿವರಿಸಬೇಕು. ಇಂತಹ ತಾಣಗಳ ವಿಳಾಸವನ್ನು (URL) ಕ್ರಮಬದ್ಧವಾದ **metadata** ಮತ್ತು **keywords** ಗಳೊಂದಿಗೆ ಹಲವಾರು ಹುಡುಕುವ ಯಂತ್ರಗಳಿಗೆ ರವಾನಿಸುವುದರಿಂದ ಯಂತ್ರಗಳು ಪೂರ್ವಭಾವಿಯಾಗಿ ಸೂಚಿಯನ್ನು ತಯಾರಿಸಲು ಸಾಧ್ಯವಾಗುತ್ತದೆ. ಕನ್ನಡಪರ ಸಂಸ್ಥೆಗಳಾದ ಪ್ರಾಧಿಕಾರಗಳು, (ವಿಶ್ವವಿದ್ಯಾಲಯಗಳ) ಪ್ರಸಾರಾಂಗಗಳು, ಪರಿಷತ್ತುಗಳು ಮತ್ತು ಸಾರ್ವಜನಿಕ ಗ್ರಂಥಾಲಯಗಳು ಈ ವಿಚಾರವು ತಮಗೆ ಸಂಬಂಧಿಸಿದ್ದಲ್ಲವೆಂಬಂತೆ ಇವೆ. ಉದಾಹರಣೆಗೆ ಕನ್ನಡ ಪುಸ್ತಕ ಪ್ರಾಧಿಕಾರಕ್ಕೂ ಅಂತರ್ಜಾಲದಲ್ಲಿ ಒಂದು ತಾಣವಿದೆ. ಅಲ್ಲಿ ಪ್ರಾಧಿಕಾರದ ಕನ್ನಡ ಪುಸ್ತಕಗಳ ಬಗೆಗಿನ ಮಹದೋದ್ದೇಶಗಳನ್ನೂ (ಸಗಟು ಖರೀದಿಸುವುದೂ ಸೇರಿದಂತೆ) ನಮೂದಿಸಲಾಗಿದೆ. ಆದರೆ ಯಾವ ಪುಸ್ತಕಗಳ ಬಗೆಗೂ ಸಾಸಿವೆಯಷ್ಟು ಮಾಹಿತಿಯನ್ನೂ ಒದಗಿಸದೆ ಒಂದು ವೃಥಾ ಕರಪತ್ರದಂತಿದೆ. ಅಂತೆಯೇ ಕರ್ನಾಟಕ ವಿಜ್ಞಾನ ಪರಿಷತ್ತು ಕೆಲವು ವರ್ಷಗಳಿಂದ ೩೦೦೦ ಕ್ಕೂ ಹೆಚ್ಚು ಜನಪ್ರಿಯ ವಿಜ್ಞಾನ ಪುಸ್ತಕಗಳ ಮಾಹಿತಿಯನ್ನು ಕಲೆಹಾಕಲಾಗಿದ್ದು ಅದನ್ನು ಗಣಕೀಕೃತ ದತ್ತಾಂಶ ರೂಪದಲ್ಲಿ ಪ್ರಕಟಿಸಲಾಗುವುದು ಎಂದು ಹೇಳುತ್ತಲೇ ಇದೆ.

ಲೇಖಕರೂ ತಮ್ಮ ತಾಣಗಳಲ್ಲಿ ತಾವು ಬರೆದ/ ಪ್ರಕಟಿಸಿದ ಪುಸ್ತಕಗಳನ್ನು ವಿವರ, ಚಿತ್ರ ಮತ್ತು ಪರಿವಿಡಿಗಳೊಂದಿಗೆ ಕೊಟ್ಟರೆ ಒಳ್ಳಿತು. ಈ ನಿಟ್ಟಿನಲ್ಲಿ udupipages.com ನಲ್ಲಿ ಶ್ರೀ ಮುರಳೀಧರ ಉಪಾಧ್ಯಾಯ ಅವರ ಪುಸ್ತಕಗಳ ವಿವರ ಚೆನ್ನಾಗಿ ಮೂಡಿ ಬಂದಿದೆ. ಎಲ್ಲಕ್ಕಿಂತ

ಮಿಗಿಲಾಗಿ ಕನ್ನಡ ಪುಸ್ತಕೋದ್ಯಮದ ಪರವಾಗಿ ಒಂದು ಅಂತರ್ಜಾಲ ತಾಣವನ್ನು ಆರಂಭಿಸಿ ಕನ್ನಡ ಪುಸ್ತಕಗಳ ವಿವರಗಳಿರುವ ಎಲ್ಲಾ ತಾಣಗಳಿಗೆ ಹೈಪರ್‌ಲಿಂಕ್ ಸಂಪರ್ಕ ಕಲ್ಪಿಸಿದರೆ ಕನ್ನಡ ಪುಸ್ತಕಗಳನ್ನು ಕೊಳ್ಳಬಯಸುವ ಸಂಸ್ಥೆ ಮತ್ತು ವ್ಯಕ್ತಿಗಳಿಗೆ ಒಂದೇ ದ್ವಾರದ ಮೂಲಕ ಪ್ರವೇಶಿಸಿ ಹೆಚ್ಚಿನ ಪುಸ್ತಕಗಳ ವಿವರಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಏಕೆಂದರೆ ಪದ್ಧತಿಯ ಸರ್ಕಾರೀ ಸಗಟು ಖರೀದಿಗಾಗಿ ಮುಗಿ ಬೀಳುವವರು ತಮ್ಮ ಪುಸ್ತಕಗಳ ಸಮರ್ಪಕ ಪ್ರಚಾರ ಮತ್ತು ವಿತರಣೆಯತ್ತ ಗಮನ ಹರಿಸಿ ದೃಷ್ಟಿ ಡಾಟ್ ಕಾಂ ನಂತಹ ಗ್ರಾಮೀಣ ಕೇಂದ್ರಿತ ಅಂತರ್ಜಾಲ ಮಾಹಿತಿ ಪ್ರಸಾರದಲ್ಲಿ ತೊಡಗಿ, ಕನ್ನಡ ಪುಸ್ತಕಗಳನ್ನು ಶ್ರೀಸಾಮಾನ್ಯನಿಗೆ ತಲುಪುವಂತೆ ಮಾಡುವುದು ಅಗತ್ಯ.

ಮುಂದಿನ ಭಾಗದಲ್ಲಿ ಗ್ರಂಥಾಲಯಗಳು ಮತ್ತು ಸಂಸ್ಥೆಗಳು ತಮ್ಮ ಗ್ರಂಥಸೂಚಿಗಳ ಮುಖಾಂತರ ಅಂತರ್ಜಾಲದಲ್ಲಿ ಎಷ್ಟರಮಟ್ಟಿಗೆ ಕನ್ನಡ ಪುಸ್ತಕಗಳ ಬಗೆಗಿನ ಮಾಹಿತಿ ಕೊಡುತ್ತವೆ ಎಂದು ತಿಳಿಯೋಣ.

* ಕನ್ನಡ ಪ್ರಭ, ಜನವರಿ 7, 2005, ಪು. 6.

ಲೇಕಖರ ವಿವರ

ಡಾ. ಎಂ ಎಸ್ ಶ್ರೀಧರಪರವರು ಗಣಿತ ಹಾಗೂ ಬಿಸಿನೆಸ್ ಮ್ಯಾನೇಜ್‌ಮೆಂಟ್ ಎರಡೂ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಅವರು ಕಳೆದ ೩೬ ವರ್ಷಗಳಿಂದ ಗ್ರಂಥಾಲಯ ಕ್ಷೇತ್ರದಲ್ಲಿದ್ದು, ೧೯೭೮ ರಿಂದ ಇಸ್ಕೋ ಉಪಗ್ರಹ ಕೇಂದ್ರದ ಗ್ರಂಥಾಲಯ ಮತ್ತು ಪ್ರಲೇಖನ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಎನ್ ಎ ಎಲ್, ಐ ಐ ಎಂ (ಬೆಂಗಳೂರು) ಹಾಗೂ ಮೈಸೂರು ವಿಶ್ವ ವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ.



ಡಾ. ಶ್ರೀಧರ್ ಅವರು ೪ ಪುಸ್ತಕಗಳು ಮತ್ತು ೮೮ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ, ಹಾಗೂ ವಿವಿಧ ಪುಸ್ತಕಗಳಿಗಾಗಿ ೫ ಪಠ್ಯಗಳನ್ನೂ ಬರೆದಿದ್ದಾರೆ. ಇವರು ಮುಕ್ತ ವಿಶ್ವವಿದ್ಯಾನಿಲಯಗಳ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ೧೯ ಪಠ್ಯ ಸಾಮಗ್ರಿಯನ್ನು ರಚಿಸಿದ್ದಾರೆ. ಇದಲ್ಲದೆ ಸುಮಾರು ೪೫ ಲೇಖನ/ ಪ್ರವಚನಗಳನ್ನು ವಿವಿಧ ಸಮ್ಮೇಳನ / ವಿಚಾರ ಸಂಕಿರಣಗಳಲ್ಲಿ ಮಂಡಿಸಿದ್ದಾರೆ.

E-mail: sridharmirle@yahoo.com, mirlesridhar@gmail.com, sridhar@isac.gov.in ; **Phone:** 91-80-25084451; **Fax:** 91-80-25084476.